

ಸಾದ್ಯ ಕಾಳಾರ್ಮೀ ಎಕುಣ್ಡೆವಿಸಾರ್ವೋ ಅಯ್ಯಾರ್

16, ಅಕ್ಟೋಬರ್ 2022

ಮೊಗಾಚ್ಯಾಂನೋ, ಏಕ್ ಕುಟಮ್ ಜಾವ್ ಅಗಂಧಂ ಬಲಿದಾನ್ ಭೇಟಂವ್ ಆನಿ
ಆಮ್ಮಿಂ ಮಾಗ್ನಿಂ ದೇವಾ ಥಂಯ್ ಉಬಾರುಂಕ್ ಆಮಿ ಸಾಂಗಾತಾ ಜಮ್ಮಾಂವ್.
ಆಯ್ಚ್ ದೇವಾಸ್ತುತಿ ದೇವಾಚಿರ್ ವಿಶ್ವಾಸ್ ದವರ್ ಖಳನಾಸ್ತಾಂ ಮಾಗುಂಕ್ ಆಮ್ಮಾಂ
ಆಪ್ರೋಷ್ಣಂ ದಿತಾ. ಆಪ್ಲಾಕ್ ಉಲೊ ಮಾರ್ತಲ್ಯಾ ಸಮೆಸ್ತಾಂಕ್ ದೇವ್ ಲಾಗಿಂ ಆಸಾ.
ಮಾಗ್ಲಾಲ್ ಮಾರಿಫಾತ್ ಆಮಿ ದೇವಾಕ್ ಲಾಗಿಂ ಸರ್ಜ್ ಆನಿ ಆಮ್ಮಿ ಭಾವಾಧ್ರ್
ಧಿರ್ ಕರ್ಜ್ ಕ್ರೋಕ್ ಗಜ್ ಆಸ್ಸಿ ಕುಪಾ ಹ್ಯಾ ಮಿಸಾ ವೆಳಾರ್ ಮಾಗ್ಲಾಂ.

ದೇವಾಚ್ಯಾ ಉತ್ಸಾಹಿ ಪರ್ಗಣಿಂಣಿ:

ಪಯ್ಯಿಂ ವಾಚಪ್ : ನಿಗ್ 17:8-13

ಅಂತರ್ಗೀತ್ : ಕೀರ್ತನ್ 120

ದುಸ್ತಿಂ ವಾಚಪ್ : 2 ತಿಮೋ. 3:14-4:2

ಸುಧಾತಾರ್ : ಲೂಕ್ 18:1-8

ಮಿಸಾಚಿಂ ಗಿತಾಂ:

ಪ್ರವೇಶ್ : A 52

ಭೇಟೊವಿಂ : C 53

ಕುಮ್ಮಾರ್ : D 73

ನಿಗ್ ಮನ್ : F 2

FR ASHWIN CRASTA

ಭಾವಾರ್ಥಾಂಚಂ ಪ್ರಾರ್ಥನೆ.

ಯಾಜಕ್ : ಮೊಗಾಳ ಭಾವಾಂ-ಭಯ್ಯಿಂನೇ, ದೇವ ಆಮ್ರಾಂ ಸದಾಂಚಾ ಆಯ್ಸಂಕ್ ತಯಾರ ಆಸಾ. ಖಾಲ್ತೆಪಣಾನ್ ಕೆಲ್ಲಿಂ ತೋ ಆಯ್ತಾ ಮ್ಹಣ್ ಭವಿಸುನ್, ಆಮ್ರಾಂ ಕಾಳ್ಜಾಚೀ ಅಶ್ರೀಗ್ ಆನಿ ಆಮ್ರಾಂ ವಿಷಿಧಾ ಗಜೋ ತಾಚೆ ಸಮೋರ್ ದವರ್ಯಾಂ.

1. ಸಗ್ರಂಚ್ಯಾ ಬಾಪ್, ಪವಿತ್ರ ಸಭಾ ಚಲವ್ಯಾ ವೈರಾಜ್ಯಾ ಆಮ್ರಾಂ ಪಾಪಾಸಾಯ್ಯಾನ್. ಧರ್ಮಾಧ್ಯಕ್ಷಾಂನಿ, ಯಾಜಕಾಂನಿ, ಸರ್ವ ಧಾರ್ಮಿಕ್ ಭಾವಾ-ಭಯ್ಯಿಂನಿ ಮಾಗ್ನಾ ಮಾರಿಫಾತ್ ಆಮ್ರಾಂ ತುಜ್ಯೆ ಪರ್ಜೆಕ್ ತುಜೆ ಸರ್ವಂ ಹಾಡುಂಜ ತಾಂಕಾಂ ಸತ್ತಿವಂತ್ ಕರ್ ಮ್ಹಣ್ ಮಾಗ್ನಾಂವ್.
2. ರಾಷ್ಟ್ರಾಚ್ಯಾ ಸರ್ವ ರಾಜಕೀಯ್ ಪ್ರಡಾರ್ಯಾಂನಿ ಸೇವೆಚ್ಯಾ ಮನೋಭಾವಾನ್ ವಾವುರ್ಣ್ ರಾಷ್ಟ್ರಾಂತ್ ನೀತ್ ಆನಿ ಶಾಂತಿ ಸ್ಥಾಪನ್ ಕರ್ಜೀ ಖಾತಿರ್ ನಿರಂತರ ವಾವುರ್ಜ್ಯಾಕ್ ತಾಂಚೆ ಧಂಯ್ ಬರೆಂ ಮನ್ ರಚ್ ಮ್ಹಣ್ ಮಾಗ್ನಾಂವ್.
3. ಆಮ್ರಾಂ ಥಿಗ್ರಜ್ ಕುಟಮ್ ಮಾಗ್ನಾಚೀ ಬುನ್ಯಾದಿಚೆರ್ ಬಾಂದುನ್ ಹಾಡ್ಯಾ ಆಮಿ ಸರ್ವಾಂನಿ ಮಾಯಾಮೋಗ್ ಆನಿ ಎಕ್ಕೆಟಾನ್ ಜಿಯೆಂವ್ಯಾ ಆನಿ ಸಂಸಾರಾರ್ ತುಜೆ ಸಾಕ್ ಜಾಂವ್ಯಾ ಆಮ್ರಾಂ ತುಜೊ ಆಧಾರ್ ಲಾಬಯ್ ಮ್ಹಣ್ ಮಾಗ್ನಾಂವ್.
4. ಸರ್ವ ಬಿಡೆಸ್ತಾಂಕ್ ಆನಿ ಪ್ರಾಯ್ಯಾಂತಾಂಕ್ ತುಜೊ ದೃವಿಕ್ ಸಾಂಗಾತ್ ಪಾಟಯ್, ತಾಂಕಾಂ ಬರಿ ಭಲಾಯ್ ಘಾವೋ ಕರ್ ಆನಿ ತಾಂಚೆ ಕ್ಷ್ಯಾ ಸೊಸುಂಕ್ ತಾಂಕಾಂ ಬಳ್ ಲಾಬಯ್ ಮ್ಹಣ್ ಮಾಗ್ನಾಂವ್.
5. ಭುಗ್ಯಾಂನಿ ಆನಿ ಯುವಜಣಾಂನಿ ಮಾಗ್ನಾ ಧಂಯ್ ಆಸಕ್ತ್ ದಾಕೆವ್ಯಾ ತುಜ್ಯಾ ಪುತಾಕ್ ವಿಶ್ವಾಸಿ ರಾಂಬ್ರಾಚ್ಕ್ ಆನಿ ಬರೊ ಪ್ರಡಾರ್ ಬಾಂದುನ್ ಹಾಡ್ಜ್ಯಾಕ್ ತಾಂಕಾಂ ತುಜ್ಯಾ ಆಶಿವಾದಾನ್ ಭರ್ ಮ್ಹಣ್ ಮಾಗ್ನಾಂವ್.
6. ಹ್ಯಾ ಎವ್ಯಾರಿಸ್ತಿಕ್ ಬಲಿದಾನಾಂತ್ ವಾಂಟೆಲ್ ಜಾಲ್ಯಾ ಆಮಿ ಜಿಣೆಯೆಂತ್ಯಾ ಕೆಷ್ಟಾಂ ವೆಳಾರ್ ವಿಳನಾಸ್ತಾನ್ ಮಾಗ್ನಾಂ ಕರುಂಕ್, ಆನಿ ಧಯ್ ಸಾಂಡಿನಾಸ್ತಾಂ ತುಜೆರ್ ಪಾತ್ಯೆವ್ಯಾ ಜಿಯೆಂವ್ಯಾ ತುಜೆ ಕುಪರ್ ಲಾಬಯ್ ಮ್ಹಣ್ ಮಾಗ್ನಾಂವ್.

ತ್ರಿಭೂತಿ ವಸ್ತುಗಳು

ಪರ್ಯಾ ವಾಚ್ಯ

ମୋଟୀ ଅପ୍ପେ କାତୋ ଲୁଚାର୍ର ଧର୍ମାଲୋ ତେଦ୍ବୁ ଜ୍ଞାନୀଙ୍କୁ ଜିକ୍କାଲୋ

નિગે. 17:8-13

ನಿಗದಿಮನ್ ಪುಸ್ತಕಾಂತ್ಯಂ ವಾಚಪ್ರೋ

— ದೇವಾಚಂ ಶುತರ್ ಹೆ.

ଓଡ଼ିଆ ଗୀତ

8c. 120:1-2, 3-4, 5-6, 7-8

ಶೈಲ್‌ಚೌ: ಸರ್ವೇಸ್ಟರಾನ್ ರಚನ್ಯ ಸರ್ಗಣ ಅನಿ ಸಂಸಾರ್,

Fig. 120:2

ತಾಚೆ ಧಾವ್ಯ ಯೆತ್ತಾ ಮ್ಹಾಕ್ಕಾ ಅಧಾರ್.

- ಹಾಂವ್ ಮ್ಹಾಜೆ ದೊಳೆ ಉಬಾರ್‌ ಪರ್ವತಾಂಕ್ ಪಳೆತಾಂ
ಥಂಯ್ ಥಾವ್ ನ್ಹೆಯ್ ಜಾಲ್ಯಾರ್ ಮ್ಹಾಕ್ ಅಧಾರ್ ಖಂಯ್ನ್?
ಸರ್ವೇಸ್ಪರಾನ್ ರಚ್ನ್ ಸಗ್ರ್ ಅನಿ ಸಂಸಾರ್,
ತಾಚ್ಯೆ ಥಾವ್ ಯೆತಾ ಮ್ಹಾಕ್ ಅಧಾರ್.
 - ತೋ ತುಜೆ ಪಾಂಯ್ ಅದ್ಮೃಂಕ್-ನಿಸ್ಮೃಂಕ್ ದೀನಾ ಚಾಂವ್!
ತುಜೊ ರಾಶ್ಮ್ಯ್ ತೋ, ತೋ ಕೆದಿಂಚ್ ನಿದ್ಮ್ಯ್ ನಾ;
ನಾ, ಇಸ್ತಾಯೆಲಾಟ್ಯ್ ರಾಶ್ಮ್ಯ್ಕ್
ನೀದ್ರ್ ನಾ, ರ್ಯುಮ್ರ್ ನಾ.

3. ಸರ್ವೇಸ್‌ಪ್ರೋ ತುಕಾ ರಾಶ್ಯಾ, ತುಕಾ ಅಷ್ಟೀ ಸಾಫ್‌ಂತ್ರೋ ದವರ್ತ್ಯಾ,
ತೊ ತುಚ್ಯಾ ಉಜ್ಞಾಕ್ ಉಚ್ಮೋ ಅಸಾ!
ದೆಹನ್ ದಿಸಾಚೆಂ ತುಕಾ ವೇತ್ ಲಾಗ್ನೀಂ ನಾ,
ತತೆಂಚ್ ರಾತ್ಯೀಂ ಚಾಂಡ್ಯೀಂ ತುಚೆರ್ ಪದ್ಯೀಂ ನಾ.
4. ಸಗ್ನೀ ವಾಯ್ಯೀಂ-ವಿಫ್ಫಾಂತೊ ಸರ್ವೇಸ್‌ಪ್ರೋ ತುಕಾ ನಿವಾರ್ತ್ಲೋ,
ತುಚೆರ್ ಪ್ರಾಣ್ ತೊ ರಾಶ್ಯನ್ ವ್ಯಾರ್ತ್ಲೋ.
ಸರ್ವ್ ತುಚ್ಯಾ ವಾಟಾಂನಿ ತೊ ತುಕಾ ಸಾಂಬಾಳ್ಲೋ,
ಅತಾಂ ಅನಿ ಸದಾಂಕಾಲ್ ತೊ ತುಕಾ ರಾಶ್ಯ್ಲೋ.

ದುಸ್ರೀ ವಾಚಪ್

ದೆವಾಚೊ ಭಕ್ತ್ ಪ್ರತೋ ಪ್ರವೀಣ್ ಜಾವ್
ಸರ್ವ್ ಬರ್ಯಾ ಕಾಮಾಂಕ್ ತಭೇತ್ ಜಾತ್

ಹಾಂ. ಹಾವ್ಲನ್ ತಿಮೋಧಿಕ್ ಬರಯ್ಲಾಂ ದುಷ್ಪಾರ್ ಪತ್ತಾರಂತ್ಯೀಂ ವಾಚಪ್

2 ತಿಮೋ. 3:14-17, 4:1-2

ಭೋವ್ ಮೋಂಚ್ಯಾ ಪ್ರತ್ತಾ,

ಪ್ರಣ್ ತುಂ, ತುಕಾ ಶಿಕಯ್ಲಾಂ ಅನಿ ತುವೆಂ ದೃಢ್ಯಾಪಣೀಂ ಸತ್ಯಾನ್ಲಾಂ ಸಂಗ್ರಿಂನಿ ವಿಶ್ವಾಸಿ
ರಾವ್; ಹೊಣಾ ಧಾವ್ ಹೆಂ ಸಗ್ನೀಂ ತುಂ ಶಿಕ್ಳಾಯ್ ತೆಂ ತುಂ ಜಾಣಾಯ್. ತುಚ್ಯಾ
ಭುಗ್ರೇಪ್ರಣಾರ್ ಧಾವ್ ಪವಿತ್ರ್, ಪ್ರಸ್ತಕಾಚಿ ಜಾಣಾಯ್ ತುವೆಂ ಜೊಡ್ಲಾಯ್; ಜೆಚು ಶ್ರಿಸ್ತಾ
ಧಂಯ್ ದವರ್ಥ್ಲಾಂ ಭಾವಾಧಾರ್ ಮಾರಿಫತ್ ತುಕಾ ತಾರಣ್ ದಿಂವ್ ಸಕ್ತಾ ತಸಲೆಂ ಜಾಣಾಯ್ಚೆಂ
ಭಂಡಾರ್ ತೆಂ. ದೆವಾಚ್ಯಾ ಪ್ರೇರಣಾಖಾಲ್ ಬರಯ್ಲೀಂ ಸಗ್ನೀಂ ಪವಿತ್ರ್, ಪ್ರಸ್ತಕ್ ಶಿಮೋವ್
ದಿಂವ್, ಚೊಕ್ ಕೆಲ್ಲ್ಯಾಂಕ್ ಭೆಷ್ಯಾಂವ್ ವಾ ಚುಕಿ ತಿದ್ವಂಕ್ ಅನಿ ಬರೆ ಜಿಣೆಯೆಚಿ ತಬೇತ್
ದಿಂವ್ ಉಪಾರ್ತ್ಯಾ. ಹೆ ಪರಿಂ ಹೆವಾಚೊ ಭಕ್ತ್ ಪ್ರತೋ ಪ್ರವೀಣ್ ಜಾವ್ ಸರ್ವ್ ಬರ್ಯಾ
ಕಾಮಾಂಕ್ ತಭೇತ್ ಜಾತ್.

ದೆವಾ ಹುಚ್ಚಿರ್ ಅನಿ ಜಶಿ ಜೆವ್ಯಾಂಚಿ ತಶಿ ಮೆಲ್ಲ್ಯಾಂಚಿ ರುಡಿ ಕರುಂಕ್ ಯೆವ್ಲ್ಯಾಂ ಅಸಾ
ತ್ಯಾ ಜೆಚು ಶ್ರಿಸ್ತಾ ಹುಚ್ಚಿರ್ ತಾಚ್ಯಾ ಯೆಣ್ಣಾಚಿ ಅನಿ ತಾಚ್ಯಾ ರಾಯಾಳ್ ಅಧಿಕಾರಾಚಿ ಅಳ್
ಷ್ಣಾಲ್ ಹಾಂವ್ ತುಕಾ ತಾಕಿದ್ ದಿತಾಂ: ದೆವಾಚೊ ಸಚ್ಚ್ ಗಾಜಯ್, ಸುಕಾಲಿಂ ಅನಿ ಆಕಾಲಿಂ
ಹ್ಯಾ-ಕಾಮಾಂತ್ರೋ ಮ್ಗಾಂ ಜಾ; ಸರ್ವ್ ಸೋಸ್ಸಿಕಾಯೆನ್ ತಾಂಕಾಂ ಭೆಷ್ಯಾವ್, ತಿದ್ವಂನ್ ಅನಿ
ಉತ್ತೇಜನ್ ದೀವ್ ತಾಂಕಾಂ ಶಿಕಯ್.

— ದೆವಾಚೆಂ ಉತ್ತರ್ ಹೆಂ.

ಉದ್ದಾರ್

ಹಬೆ. 4:12

ಸರ್ವೇಸ್ವರಾಕ್ ಜೈ, ಜೈ!

ದೇವಾಚಿಂ ಉತರ್ ಜಿವಂ ಅನಿ ಶ್ರಯಾತ್ಮಕ್ ತೆಂ ಖರೆಂ,
ಮನ್ಯಾಚ್ಯು ಕಾಳ್ಜ್ಞಂತ್ತೆ ಅತ್ರಗ್ ಅನಿ ಚಿಂತ್ಯಾಂ ಪಾರ್ಥತ್ ತಸಲೆಂ.
ಸರ್ವೇಸ್ವರಾಕ್ ಜೈ, ಜೈ!

ಶುಭಾವಾತಾ-

ಅಪ್ಪಾಲಾಗಿಂ ದೀಸ್-ರಾತ್ ಚೊಬ್ ಮಾರ್ತ್ಯಾ ಅಪ್ಪಾ ವಿಂಚ್ಯಾಯಾ
ದೇವ್ ನೀತ್ ಕರ್ತ್ ದಿತಲೆ

✚ ಲೂಕಾ ಪರಮಾತ್ಮಣಂ ಜೆಜು ಕ್ರಿಸ್ತಾಚಿ ಶುಭಾವಾತಾ-

ಲೂಕಾ 18:1-8

ಧೈರ್ ಚುಕರ್ಯಾಸ್ತಾಂ ಸದಾಂಚ್ ಮಾಗ್ನಿಂ ಕರಿಜಯ್ ಮ್ಹಾಣ್ ಶಿಕೊಂವೈ ಖಾತಿರ್
ಜೆಜುನ್ ಅಪ್ಪಾ ಶಿಸಾಂಕ್ ಹಿ ಏಕ್ ಒಪಾರ್ ಸಾಂಗ್ನಿ: “ಏಕ್ ಶಹರಾಂತ್ ಏಕ್ ನಿತಿಕತ್ರ್
ಅಸ್ಮೈ. ದೇವಾಚಿ ಭಿರಾಂತ್ ಜಾಂವ್, ಮನ್ಯಾಂಚಿ ಪರ್ವಾ ಜಾಂವ್ ತಾಕಾ ನಾತ್ತಿ. ತ್ಯಾಚ್
ಶಹರಾಂತ್ ಏಕ್ ವಿಧವ್ ಸ್ತ್ರೀ ಅಸ್ಲಿ. ಹಿ ತಾಚಿ ಸರ್ಥಿಂ ಕೆದಳಾಯ್ ಯೇವ್ ಅಶೆಂ ಮ್ಹಾಣ್ತಾಲಿ:
‘ನ್ಯಾಯ್ ಕರ್ತ್ ಮ್ಹಾಜ್ಯು ದುಸ್ಕಾನಾಚ್ಯು ಹಾತಾಂತ್ ಮ್ಹಾಕಾ ರಾಹುನ್ ವ್ಹರ್.’ ಜಾಯೊ ಕಾಳ್
ಪರ್ಯಾಫನ್ ನಿತಿಕತ್ರ್ ತಿಕಾ ಕಾನ್ಚ್ ಹಾಲಯ್ಯಾ ಜಾಲೊ. ಪ್ರಣ್ ಅಪ್ರೇಕ್ ಅಪ್ಪಾ ಇತ್ಯಾಕ್
ತೊ ಮ್ಹಾಣಲಾಗ್ನ್ಹಿ: ‘ದೇವಾಕ್ ಹಾಂವ್ ಭಿಯೆನಾಂ ಅನಿ ಮನ್ಯಾಂಕ್ ಹಾಂವ್ ಲೆಖಿನಾಂ ಖರೆಂ;
ಶರ್ಯಾಯ್ ಹೆ ವಿಧವ್ ಸ್ತ್ರೀಯೆಚ್ಯು ಧೊಶಿಂ ಖಾತಿರ್ ಪ್ರಣ್ಯಾಯ್ ಹಾಂವ್ ತಿಕಾ ನೀತ್ ಕರ್ತ್
ದಿತಲೊಂ: ನಾ ಜಾಲ್ಯಾರ್ ತಿ ಪತ್ಯಾಫನ್ ಪತ್ಯಾಫನ್ ಹಾಂಗಾ ಯೇವ್ ಮ್ಹಾಕಾ ವಿರಾರ್ ಕರ್ತ್
ಮ್ಹಾಜೊ ಜೇವ್ ಖಾತಲಿ’.”

ಉಪಾಂತ್ ಸೊಮಿಯಾನ್ ಮ್ಹಾಳೆಂ: “ತ್ಯಾ ಖೊಟ್ಯು ನಿತಿಕತಾನ್ ಶಿತೆಂ ಮ್ಹಾಳೆಂ ತೆಂ
ತುಮಿ ಅಯ್ಯುಲೆಂ ನ್ಯಾಯ್ವೆ? ತತೆಂ ಜಾಲ್ಯಾರ್, ಅಪ್ಪಾಲಾಗಿಂ ದೀಸ್ ರಾತ್ ಚೊಬ್ ಮಾರ್ತ್ಯಾ
ಅಪ್ಪಾ ವಿಂಚ್ಯಾಂಕ್ ದೇವ್ ನೀತ್ ಕರ್ತ್ ದಿಪ್ಯೊನಾಗಾಯ್? ತಾಂಕಾಂ ಅಧಾರ್ ದಿವ್ಯಾಂತ್
ತೊ ಅನಿಕ್ಯಾಯ್ ಘುಳಾಯ್ ಕರಿತ್ಗಾಯ್? ಹಾಂವ್ ತುಮ್ಹಾಂ ಸಾಂಗ್ಂಾಂ: ವೆಗಿಂಚ್ ತೊ
ತಾಂಕಾಂ ನೀತ್ ಕರ್ತ್ ದಿತಲೊ. ಶರ್ಯಾಯ್ ಮನ್ಯಾಪೂತ್ ಯೆತಲೊ ತೆದ್ದಾ, ಸಂಸಾರಾಂತ್ ತಾಕಾ
ಭಾವಾಧ್ರ್ ಪಳೆಂವ್ ಮೆಳ್ತುಲೊ ಮ್ಹಾಣ್ ತುಮಿ ಚಿಂತ್ಯಾತ್?”

— ದೇವಾಚಿಂ ಉತರ್ ಹೆಂ.